



## ***Shilpa Medicare Limited***

### **Corporate & Admin Office:**

“Shilpa House”, # 12-6-214/A-1, Hyderabad Road,  
Raichur – 584 135, Karnataka, India  
Tel: +91-8532-238704, Fax: +91-8532-238876  
Email: info@vbshilpa.com, Web: www.vbshilpa.com  
CIN: L85110KA1987PLC008739

15 February 2023

To  
Corporate Relationship Department  
BSE Limited,  
1<sup>st</sup> Floor, Rotunda Building,  
P.J. Towers, Dalal Street,  
Mumbai – 400 001.

To  
National Stock Exchange of India Limited  
Exchange Plaza, 5<sup>th</sup> Floor,  
Plot No.C/1, G Block  
Bandra Kurla Complex, Bandra (E)  
MUMBAI – 400 051.

**Scrip Code: BSE - 530549/ Stock Symbol: NSE – SHILPAMED**

Dear Sir/Madam,

**Sub: Newspaper Publication of Un-audited Standalone and Consolidated Financial Results for the Quarter ended 31 December, 2022**

Further to our letter dated 14 February 2023 regarding approval of Un-audited Standalone and Consolidated Financial Results of the Company for the quarter ended 31 December 2022 , please find enclosed newspaper advertisements, published in compliance with Regulation 47 of SEBI (Listing Obligations and Disclosure Requirements) Regulations, 2015 in Soodhimool and Business Line on 15 February 2023.

This is for your information and updation.

Thanking you

**For Shilpa Medicare Limited,**

**Ritu Tiwary  
Company Secretary & Compliance Officer**

# RBI: Default amount to be ceiling for charging penalties on digi loans

**MAKING IT CLEAR.** Central bank issues clarification on Digital Lending Guidelines

**Our Bureau**  
Mumbai

The Reserve Bank of India said the amount under default for digital loans shall act as the ceiling on which the penal charges can be levied. The central bank made the clarification in its frequently asked questions (FAQs) on Digital Lending Guidelines.

According to the RBI, the borrowers may be conveyed at the time of sanction of a digital loan, the name of empanelled agents authorised to contact them in case of loan default. However, if the loan turns delinquent and the recovery agent has been assigned to the borrower, the particulars of such recovery agent assigned must be communicated to the borrower through email/SMS before the recovery

agent contacts the borrower for recovery. Further, penal charges such as cheque bounce/mandate failure charges, which are necessary levied on a per instance basis may not be annualised. However, these charges must be disclosed separately in the Key Fact Statement (KFS) under 'Details about Contingent Charges'. The RBI said reasonable one-time processing fee can be retained if the customer exits the loan during cooling-off period. This, if applicable, should be disclosed to the customer upfront in KFS. However, the processing fee has to be mandatorily included for the computation of Annual Percentage Rate (APR).

The central bank clarified that even if some physical interface with a customer is present in the lifecycle of a digital loan, the lending will



**WHAT'S FAIR**

The RBI said reasonable one-time processing fee can be retained if the customer exits the loan during the cooling-off period

still fall under the definition of digital lending.

**FLEXIBILITY TO REs**

The RBI emphasised that the phrase 'largely by use of seamless digital technologies' has been used in the digital lending definition to

accord operational flexibility to REs in 'digital lending'. Therefore, even if a loan falls under the definition of digital lending. However, while doing so, the regulator entities (REs) should ensure that the intent behind the guidelines is adhered to.

The RBI said only if a lending transaction qualifies under the definition of 'Digital Lending', will the service provider, (to whom RE has outsourced some of its credit intermediation activities) facilitating such lending be designated as Lending Service Provider.

**THE BISRA STONE LIME COMPANY LTD.**  
CIN: L14100OR1916G0033904

**STATEMENT OF UNAUDITED STANDALONE FINANCIAL RESULTS FOR THE QUARTER ENDED 31<sup>ST</sup> DECEMBER, 2022**

Sl. No.	Particulars	Quarter ended 31.12.2022		Year Ended 31.12.2022
		(Unaudited)	(Audited)	
1	Total Income from Operation (including Other Income)	2,142.33	2,150.93	8,561.60
2	Net Profit / (Loss) for the period (Before Tax, exceptional and / or extra ordinary items)	400.16	364.43	780.52
3	Net Profit / (Loss) for the period After Tax (after exceptional and / or extraordinary items)	400.16	364.43	780.52
4	Net Profit / (Loss) for the period After Tax (after exceptional and / or extra ordinary items)	371.19	364.43	780.52
5	Total Comprehensive Income for the period (Comprising Profit / (Loss) for the period after tax and other comprehensive income (after tax))	371.19	364.43	713.02
6	Paid up Equity Share Capital/Share Value Re. 10/- each	6,728.63	6,728.63	6,728.63
7	Other Equity (Excluding Reserve and Contingent Liabilities)	21,704.62	22,711.10	22,638.27
8	Earnings per share (for continuing and discontinued operations):			
(a) Basic:		0.43	0.42	0.82
(b) Diluted:		0.43	0.42	0.82

1. The above results of the Company were approved by the Board of Directors at their respective meetings held on 13-02-2023.  
2. The above is an extract of the detailed format of Financial Result filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the Company's Website [www.bisrapl.com](http://www.bisrapl.com) and in the SEBI (www.sebi-india.com).

**THE ORISSA MINERALS DEVELOPMENT COMPANY LTD.**  
(A Government of India Enterprise)  
CIN: L14100OR1916G0034390

**STATEMENT OF UNAUDITED STANDALONE FINANCIAL RESULTS FOR THE QUARTER ENDED 31<sup>ST</sup> DECEMBER, 2022 - IND-AS COMPLIANT**

Sl. No.	Particulars	NINE MONTHS PERIOD ENDED 31.12.2022		PREVIOUS YEAR ENDED 31.12.2021	
		(Unaudited)	(Audited)	(Unaudited)	(Audited)
1	Total Income from Operation / Other Income	3,831.54	7,899.90	5,847.04	
2	Net Profit / (Loss) for the period (Before Tax, exceptional and / or extra ordinary items)	(1,755.00)	(561.47)	(1,371.88)	
3	Net Profit / (Loss) for the period After Tax (after exceptional and / or extraordinary items)	(1,646.17)	(551.47)	(1,357.28)	
4	Net Profit / (Loss) for the period After Tax (after exceptional and / or extra ordinary items)	(1,666.28)	(524.28)	(1,448.48)	
5	Total Comprehensive Income for the period (Comprising Profit / (Loss) for the period after tax and other comprehensive income (after tax))	(1,666.28)	(524.28)	(1,453.85)	
6	Paid up Equity Share Capital	60.00	60.00	60.00	
7	Reserves (Excluding revaluation reserve) as shown in the audited balance sheet of the previous year	(1,373.25)	1,222.59	283.02	
8	Net Worth	(1,313.25)	1,282.59	353.02	
9	Earnings per share (for continuing and discontinued operations):				
(a) Basic:		(22.77)	(8.74)	(24.18)	
(b) Diluted:					

1. The above results of the Company were reviewed by Audit Committee and approved by the Board of Directors at their respective meetings held on 13-02-2023.  
2. The above is an extract of the detailed format of Financial Result filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the Company's Website [www.orissaminerals.com](http://www.orissaminerals.com) and in the SEBI (www.sebi-india.com).

**GMR Power and Urban Infra Limited**  
REGD. OFFICE: Plot No. C-31, Block, 701, 7th Floor, Naman Center, Bandra Kurla Complex, Mumbai - 400 051, Maharashtra. Ph: +91-22-40200001 / +91-22-40200004. E: gpr@corp.gmr.com  
CIN: L54204MH2019PLC005544

**Extract of the Consolidated Financial Results for the quarter and nine month period ended December 31, 2022**

Sl. No.	Particulars	Quarter ended		Nine month ended		Year ended
		31.12.2022	31.12.2021	31.12.2022	31.12.2021	
1	Total Income from operations	1,447.42	1,589.72	3,641.11	4,096.82	2,899.76
2	Net Profit / (Loss) for the period (Before Tax, exceptional and / or Extraordinary Items)	(385.27)	2,452.14	(999.33)	2,655.50	(499.32)
3	Net Profit / (Loss) for the period After Tax (after exceptional and / or Extraordinary Items)	(399.31)	2,452.14	(999.33)	2,655.50	(499.32)
4	Net Profit / (Loss) for the period After Tax (after exceptional and / or Extraordinary Items)	(399.31)	2,452.14	(999.33)	2,655.50	(499.32)
5	Net Loss for the period After Tax from discontinued operations	(0.00)	(0.00)	(0.00)	(0.00)	(0.00)
6	Total Comprehensive Income for the period (Comprising Profit / (Loss) for the period after tax from continuing and discontinued operations (4+5))	(399.31)	2,452.14	(999.33)	2,655.50	(499.32)
7	Total Comprehensive Income for the period (Comprising Profit / (Loss) for the period after tax from continuing and discontinued operations (4+5))	399.47	1,069.31	680.34	1,362.31	645.95
8	Equity Share Capital	301.80	301.80	301.80	301.80	301.80
9	Earnings per share (of ₹/- each) (for continuing and discontinued operations)					
(a) Basic (₹)		5.97	17.94	(3.25)	24.43	(1.78)
(b) Diluted (₹)		5.97	17.94	(3.25)	24.35	(1.78)

**Extract of the Standalone Financial Results for the quarter and nine month period ended December 31, 2022**

Sl. No.	Particulars	Quarter ended		Nine month ended		Year ended
		31.12.2022	31.12.2021	31.12.2022	31.12.2021	
1	Total Income from operations	273.01	469.31	361.10	1,179.83	1,567.90
2	Net Loss for the period before Tax and Exceptional Items	(36.55)	(46.40)	(136.70)	(97.31)	(154.41)
3	Net Profit / (Loss) for the period before Tax and Exceptional Items	173.50	(46.40)	(68.91)	73.80	(169.09)
4	Net Profit / (Loss) for the period After Tax and Exceptional Items	179.40	(46.40)	(68.91)	73.80	(169.09)
5	Total Comprehensive Income for the period (Comprising Profit / (Loss) for the period after tax and other comprehensive income (after tax))	361.67	(170.88)	(162.00)	410.63	542.05
6	Equity Share Capital	301.80	301.80	301.80	301.80	301.80
7	Earnings per share (of ₹/- each) (for continuing and discontinued operations)					
(a) Basic (₹)		2.88	(0.77)	(1.42)	1.22	(0.47)
(b) Diluted (₹)						

1. The above is an extract of the detailed format of quarterly financial results filed with the stock exchange under Regulation 33 of the SEBI (Listing and Other Disclosure Requirements) Regulations, 2015. The full format of the quarterly financial results are available on the website of the stock exchange ([www.sebiindia.com](http://www.sebiindia.com)) and on Company's website [www.gmrpl.com](http://www.gmrpl.com).  
2. The above consolidated and standalone financial results of the Company for the quarter and nine month period ended December 31, 2022 have been reviewed by the Audit Committee at their meeting held on February 15, 2023 and approved by the Board of Directors at their meeting held on February 15, 2023.

For and on behalf of the Board of Directors  
Sd/-  
Omprakash Inani  
Chairman

Date: February 15, 2023  
GMR GROUP - PUL / P/ PREMI ASSOCIATES

**MM FORGINGS LIMITED**  
A25, SVK Towers, 8th Floor, Industrial Estate, Guindy, Chennai 600 032  
Ph: 91-44-7160 1000 | email: corporate@mmforgings.com | CIN: L5102TN1946PLC001473

Particulars	₹ in Lakhs	Consolidated			
		Quarter ended 31.12.2022	31.12.2021	Nine months ended 31.12.2022	31.12.2021
1. Total Income from Operations	37627.27	29917.20	108041.49	82648.38	115386.49
2. Net Profit / (Loss) from ordinary activities before tax, Exceptional and / or Extraordinary items	4904.68	3539.33	13003.56	9061.87	12738.43
3. Net Profit / (Loss) from ordinary activities after tax, Exceptional and / or Extraordinary items	3579.00	2941.34	9715.88	7938.88	9099.55
4. Net Profit / (Loss) for the period after tax (after Extraordinary activities)	3579.00	2941.34	9715.88	7938.88	9099.55
5. Equity share capital	2414.08	2414.08	2414.08	2414.08	2414.08
6. Earnings Per Share (a) Basic ₹	14.83	12.18	40.25	32.89	37.69
(b) Dilute ₹	14.83	12.18	40.25	32.89	37.69

Notes:  
The above is an extract of the detailed format of Consolidated unaudited financial results for the quarter ended 31 Dec 2022 filed with the Stock Exchanges under Regulation 33 of the SEBI (LODR) Regulations 2015. The full format of the Financial Results are available at [www.mmforgings.com](http://www.mmforgings.com), [www.sebiindia.com](http://www.sebiindia.com) and [www.mmforgings.com](http://www.mmforgings.com). The Company is engaged in only one segment. Figures have been regrouped wherever necessary.

Date: 15 Feb 2023  
Place: Chennai

For and on behalf of the Board  
Sd/-  
Vijayar Krishnan  
Vice Chairman and Managing Director

**PITTI ENGINEERING LIMITED**  
CIN: L2925TG1963PLC004141  
Regd. Office: 6-3-348/401, IV Floor, Padma's Landmark, Somajiguda, Hyderabad-500082, Ph: 040-23312774, Website: [www.pitti.in](http://www.pitti.in), Fax No: 040-2333985, Email: [shares@pitti.in](mailto:shares@pitti.in).

**EXTRACT OF UN-AUDITED (CONSOLIDATED AND STANDALONE) FINANCIAL RESULTS FOR THE QUARTER AND NINE MONTHS ENDED 31<sup>ST</sup> DECEMBER 2022** (₹ IN LAKHS)

PARTICULARS	Consolidated			Standalone		
	Quarter ended 31-12-2022	Nine Months ended 31-12-2022	Quarter ended 31-12-2021	Quarter ended 31-12-2022	Nine Months ended 31-12-2022	Quarter ended 31-12-2021
Total Income from Operations	23,908.08	85,468.68	26,545.74	23,908.09	85,467.48	26,546.19
Net Profit for the period (before Tax, Exceptional and/or Extraordinary Items)	1,694.70	4,622.16	1,558.94	1,694.98	4,621.43	1,559.75
Net Profit for the period before Tax (after Exceptional and/or Extraordinary Items)	1,694.70	4,622.16	1,558.94	1,694.98	4,621.43	1,559.75
Net Profit for the period after Tax (after Exceptional and/or Extraordinary Items)	1,212.83	3,399.68	1,159.24	1,213.09	3,399.38	1,159.98
Total Comprehensive Income for the period (Comprising Profit for the period (after tax) and Other Comprehensive Income (after tax))	1,223.83	3,431.68	1,181.88	1,223.65	3,430.95	1,182.62
Equity Share Capital	1,602.92	1,602.92	1,602.92	1,602.92	1,602.92	1,602.92
Reserves (Excluding Revaluation Reserve) as shown in the Audited Balance Sheet of the previous year	-	-	-	-	-	-
Earnings Per Share (Face Value of ₹/- each) (not annualised)						
(a) Basic	3.78	10.61	3.61	3.79	10.61	3.62
(b) Diluted	3.78	10.61	3.61	3.79	10.61	3.62

Notes:  
1) The above financial results for the quarter and nine months ended 31st December 2022 has been reviewed by the Audit Committee and approved by the Board of Directors at their respective meetings held on 14th February 2023.  
2) The Board of Directors at its meeting held on 14th February 2023 declared an interim dividend of ₹1.50/- (30%) per equity share of face value ₹5/- each for the financial year 2022-23.  
3) The above is an extract of the detailed format of the financial results for the quarter and nine months ended 31st December 2022 filed with the stock exchange under Regulation 33 of the SEBI (Listing Obligations and Disclosure Requirements) Regulations, 2015. The full format of the standalone and consolidated unaudited financial results for the quarter and nine months ended 31st December 2022 are available on [www.pitti.in](http://www.pitti.in), [www.nseindia.com](http://www.nseindia.com) and [www.sebiindia.com](http://www.sebiindia.com).

For Pitti Engineering Limited  
Sd/-  
(Akshay S. Pillai)  
Vice-Chairman & Managing Director  
DIN: 00076760

Place : Hyderabad  
Date : 14<sup>th</sup> February 2023

**LOYAL TEXTILE MILLS LIMITED**  
Registered Office: 214 Mills Street, Kovvilitla, Hyderabad-501 001  
CIN: L1411TN1946PLC001361 | Website: [www.loyaltextiles.com](http://www.loyaltextiles.com)  
Email: [investors@loyaltextiles.com](mailto:investors@loyaltextiles.com) | Phone: 04632-220001 | Fax: 04632-221353

**STATEMENT OF UNAUDITED FINANCIAL RESULTS FOR THE QUARTER/NINE MONTHS ENDED DECEMBER 31, 2022** (₹ IN Lakhs except per equity share data)

Sl. No.	PARTICULARS	STANDALONE RESULTS			CONSOLIDATED RESULTS		
		Quarter ended 31.12.2022	Nine months ended 31.12.2022	Quarter ended 31.12.2021	Quarter ended 31.12.2022	Nine months ended 31.12.2022	Year ended 31.03.2022
1	Total Income from operations	28,531.08	107,321.24	46,701.23	28,531.08	107,321.24	178,325.90
2	Net Profit / (Loss) for the period (before tax, exceptional items)	(2,228.15)	(290.03)	4,131.02	(2,137.67)	109.33	4,489.81
3	Net Profit / (Loss) for the period After Tax (after exceptional items)	(2,228.15)	(290.03)	4,131.02	(2,137.67)	109.33	4,489.81
4	Net Profit / (Loss) for the period After Tax (after exceptional items)	(1,877.08)	(154.13)	2,786.22	(1,786.03)	245.20	3,129.01
5	Total Comprehensive Income for the Period (Comprising Profit / (Loss) for the period (after tax) and Other Comprehensive Income (after tax))	(1,873.10)	(155.33)	2,765.31	(1,784.06)	244.02	3,124.10
6	Equity share capital	482	482	482	482	482	482
7	Reserves (excluding Revaluation Reserve) as shown in the Audited Balance sheet of Previous year	-	-	-	-	-	35,796.00
8	Earnings per share (₹/- 10 each) (for Continuing and Discontinued operations):						
(a) Basic:		(38.99)	(3.20)	57.43	(37.11)	42.22	64.87
(b) Diluted:		(38.99)	(3.20)	57.43	(37.11)	42.22	64.87

Notes:  
1. The above is an extract of the detailed format of Quarter/Nine months ended unaudited financial results as on December 31, 2022 filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of Quarter/Nine months ended unaudited financial results as on December 31, 2022 is available in the Bombay Stock Exchange ([www.bseindia.com](http://www.bseindia.com)), National Stock Exchange of India website ([www.nseindia.com](http://www.nseindia.com)) and on the company website ([www.loyaltextiles.com](http://www.loyaltextiles.com)).  
2. Previous period figures have been reclassified / regrouped wherever necessary.

For LOYAL TEXTILE MILLS LIMITED  
Sd/-  
Vali M Ramaswami  
Chairperson and Wholtime Director

Place : Chennai  
Date : 14<sup>th</sup> February, 2023

**SHILPA MEDICARE LIMITED**  
Registered office: Plot No. C-31, Block, 701, 7th Floor, Naman Center, Bandra Kurla Complex, Mumbai - 400 051, Maharashtra. Ph: +91-22-40200001 / +91-22-40200004. E: gpr@corp.gmr.com  
CIN No.: L5110KA1987PLC008739

**Extract of the Standalone and Consolidated unaudited Financial Results for the Quarter and Nine Months Ended 31.12.2022** (₹ in Lakhs, except per equity share data)

Sl. No.	Particulars	STANDALONE			CONSOLIDATED		
		Quarter ended 31-12-2022	Quarter ended 30-09-2022	Quarter ended 31-12-2021	Quarter ended 31-12-2022	Quarter ended 30-09-2022	Quarter ended 31-12-2021
1	Total Income from Operations	6,923.89	8,681.79	9,958.50	22,951.94	31,460.51	39,761.38
2	Net Profit before tax, non controlling interest & share in profit / (loss) of joint venture / associates (after exceptional items)	(1,155.67)	(2,319.66)	880.03	(3,070.29)	2,190.99	1,867.68
3	Net Profit before tax, non controlling interest & share in profit / (loss) of joint venture / associates (after exceptional items)	(1,155.67)	(2,319.66)	880.03	(3,070.29)	2,190.99	1,867.68
4	Net Profit after tax, non controlling interest & share in profit / (loss) of joint venture / associates (after exceptional items)	(478.73)	(1,717.43)	3,676.52	8,611.80	10,553.33	14,098.60
5	Total Comprehensive Income (including other comprehensive income (loss))	(478.73)	(1,717.43)	3,677.66	8,756.75	10,717.36	13,980.28
6	Equity Share Capital	868.02	868.02	868.02	868.02	868.02	868.02
7	Reserves (excluding Revaluation Reserve) as shown in the Audited Balance Sheet / or Other Equity	-	-	-	-	-	205,698.77
8	Earnings Per Share (of ₹/- 10 each) (for continuing operations) (in ₹)						
1) Basic:		(0.55)	(1.80)	4.36	9.92	12.79	16.87
2) Diluted:		(0.55)	(1.80)	4.36			

ಮೊದಲನೇ ಪ್ರಜ್ಞಾಪತ್ರ ಸಿದ್ಧರಾಮಯ್ಯ ಕುರ್ಗಿ ಖರ್ಚಿನ ಸೋಲಿಸುತ್ತಾರೆ - ನಳೀನ್ ಕುಮಾರ್



ನಳೀನ್ ಕುಮಾರ್ ಅವರ ಮರಣದ ಸಂದರ್ಭದಲ್ಲಿ ಸೋಲಿಸುತ್ತಿರುವ ಕುರ್ಗಿ ಖರ್ಚಿನ ಸೋಲಿಸುತ್ತಾರೆ - ನಳೀನ್ ಕುಮಾರ್

ನಳೀನ್ ಕುಮಾರ್ ಅವರ ಮರಣದ ಸಂದರ್ಭದಲ್ಲಿ ಸೋಲಿಸುತ್ತಿರುವ ಕುರ್ಗಿ ಖರ್ಚಿನ ಸೋಲಿಸುತ್ತಾರೆ - ನಳೀನ್ ಕುಮಾರ್

ಕುರ್ಗಿ ಖರ್ಚಿನ ಸೋಲಿಸುತ್ತಾರೆ - ನಳೀನ್ ಕುಮಾರ್

ಶಿವಿಗಿ ನೂತನ ದೇವಸ್ಥಾನದ ಕಟ್ಟಡ ಉದ್ಘಾಟಿಸಿದ ಕೆತಿನಾ



ಶಿವಿಗಿ ನೂತನ ದೇವಸ್ಥಾನದ ಕಟ್ಟಡ ಉದ್ಘಾಟಿಸಿದ ಕೆತಿನಾ

ಸುದ್ದಿಮೂಲ ಜಾಹೀರಾತಿಗಾಗಿ ಸಂಪರ್ಕಿಸಿ : 9591149001

CITATION IN THE COURT OF THE HON'BLE JUDGE & J.M.F.C. AT SHORAPUR

1. Kamalamma W/o Dooda Basappa Age : 60 Years, Occ: House hold 2. Hanappa S/o Dooda Basappa Age : 32 Years, Occ: Agri 3. Kanturbai W/o Devanappa Age : 30 Years, Occ: House hold 4. Sabarawa W/o Basavaraj Age : 28 Years, Occ: House hold 5. Gargamma W/o Lingappa Age : 26 Years, Occ: House hold 6. Gouramma W/o Mallappa Age : 24 Years, Occ: House hold 7. Ayamma W/o Manappa Age : 22 Years, Occ: House hold 8. Hanamma W/o Gadappa Age : 20 Years, Occ: House hold. All Rio Shorapur village Tq: Shorapur Dist: Yadgiri. .... Petitioners. - Vis -

The Tahasildar Shorapur Tq: Shorapur Dist: Yadgiri. .... Respondents. Claim : Petition U/s 13(3) of Registration of birth & death act 1969. Whereas the above named petitioner has filed an application U/s 13(3) of registration of birth & death act 1969 against the Tahasildar Shorapur and all concerned person in issue of death certificate of Late Dooda Basappa S/o Hanappa stating that the petitioners are the only legal heirs and successors of Late Dooda Basappa S/o Hanappa who was died on 04-07-2021 at Shantapur village Tq: Shorapur Dist: Yadgiri Hence the petitioners have filed this petition for issue of death certificate.

There fore you all concerned in the above case are hereby directed to appear before this court on 22-03-2023 at Shorapur. Given under my hand seal of this court on this 13<sup>th</sup> day of Feb 2023 at Shorapur.

Through // BY ORDER OF THE COURT // Sd/- G. Thammanna Sd/- Civil Judge & JMFC Court Advocate for the Shorapur Dist: Yadgiri. Petitioners

CITATION IN THE COURT OF THE HON'BLE SENIOR CIVIL JUDGE & J.M.F.C. AT SHORAPUR

CrI.Misc. Case No : 72 of 2023 Bheemappa S/o Jatteppa Basargida (Harian) Age : 42 Years, Occ: Driver and Agri. Rio Kambhari Tq: Shorapur Dist: Yadgiri. .... Petitioners. - Vis -

1. The Chief Officer T.M.C. Kambhari Tq: Shorapur Dist: Yadgiri. .... Respondents. Claim : Petition U/s 13(3) of Registration of birth & death act 1969. Whereas the above named petitioner has filed an application U/s 13(3) of registration of birth & death act 1969 against The Chief Officer T.M.C. Kambhari Tq: Shorapur Dist: Yadgiri and all concerned person in issue of death certificate of Late Shanamma W/o Jatteppa Basargida stating that the petitioner is the only legal heir and successor of Late Shanamma W/o Jatteppa Basargida she was died on 19-01-2018 at Kambhari Tq: Shorapur Dist: Yadgiri Hence the petitioner has filed this petition for issue of death certificate.

There fore you all concerned in the above case are hereby directed to appear before this court on 18-03-2023 at Shorapur. Given under my hand seal of this court on this 14<sup>th</sup> day of Feb 2023 at Shorapur.

Through // By Order of The Court // Sd/- Amjad Khan Sd/- C.M.O Bagabhan Advocate for the Kambhari Tq: Shorapur Dist: Yadgiri. Petitioners

CITATION IN THE COURT OF THE HON'BLE SENIOR CIVIL JUDGE & J.M.F.C. AT SHORAPUR

CrI.Misc. Case No : 79 of 2023 Bheemappa S/o Jatteppa Basargida (Harian) Age : 42 Years, Occ: Driver and Agri. Rio Kambhari Tq: Shorapur Dist: Yadgiri. .... Petitioners. - Vis -

1. The Chief Officer T.M.C. Kambhari Tq: Shorapur Dist: Yadgiri. .... Respondents. Claim : Petition U/s 13(3) of Registration of birth & death act 1969. Whereas the above named petitioner has filed an application U/s 13(3) of registration of birth & death act 1969 against The Chief Officer T.M.C. Kambhari Tq: Shorapur Dist: Yadgiri and all concerned person in issue of death certificate of Late Shanamma W/o Jatteppa Basargida stating that the petitioner is the only legal heir and successor of Late Shanamma W/o Jatteppa Basargida she was died on 12-02-2020 at Kambhari Tq: Shorapur Dist: Yadgiri Hence the petitioner has filed this petition for issue of death certificate.

There fore you all concerned in the above case are hereby directed to appear before this court on 18-03-2023 at Shorapur. Given under my hand seal of this court on this 14<sup>th</sup> day of Feb 2023 at Shorapur.

Through // By Order of The Court // Sd/- Amjad Khan Sd/- C.M.O Bagabhan Advocate for the Kambhari Tq: Shorapur Dist: Yadgiri. Petitioners

ಸುಪ್ರೀಂಕೋರ್ಟ್‌ನಿಂದ ತನಿವಿಗಿ ಆಗ್ರಹ

ಸುಪ್ರೀಂಕೋರ್ಟ್‌ನಿಂದ ತನಿವಿಗಿ ಆಗ್ರಹ

ಅಧ್ಯಯನಕ್ಕೆ ಹೊಸ ಸಮಿತಿ

ಅಧ್ಯಯನಕ್ಕೆ ಹೊಸ ಸಮಿತಿ

ಅಧ್ಯಯನಕ್ಕೆ ಹೊಸ ಸಮಿತಿ

ಅಧ್ಯಯನಕ್ಕೆ ಹೊಸ ಸಮಿತಿ

ಅಧ್ಯಯನಕ್ಕೆ ಹೊಸ ಸಮಿತಿ

ಅಧ್ಯಯನಕ್ಕೆ ಹೊಸ ಸಮಿತಿ

ಅಧ್ಯಯನಕ್ಕೆ ಹೊಸ ಸಮಿತಿ

ಅಧ್ಯಯನಕ್ಕೆ ಹೊಸ ಸಮಿತಿ

ಅಧ್ಯಯನಕ್ಕೆ ಹೊಸ ಸಮಿತಿ

ಅಧ್ಯಯನಕ್ಕೆ ಹೊಸ ಸಮಿತಿ

ಅಧ್ಯಯನಕ್ಕೆ ಹೊಸ ಸಮಿತಿ

ರೇಗಿದ ಸಿದ್ಧರಾಮಯ್ಯ

ರೇಗಿದ ಸಿದ್ಧರಾಮಯ್ಯ

ರೇಗಿದ ಸಿದ್ಧರಾಮಯ್ಯ

ರೇಗಿದ ಸಿದ್ಧರಾಮಯ್ಯ

ರೇಗಿದ ಸಿದ್ಧರಾಮಯ್ಯ

ರೇಗಿದ ಸಿದ್ಧರಾಮಯ್ಯ

ರೇಗಿದ ಸಿದ್ಧರಾಮಯ್ಯ

ರೇಗಿದ ಸಿದ್ಧರಾಮಯ್ಯ

ರೇಗಿದ ಸಿದ್ಧರಾಮಯ್ಯ

ರೇಗಿದ ಸಿದ್ಧರಾಮಯ್ಯ

ರೇಗಿದ ಸಿದ್ಧರಾಮಯ್ಯ

ನೇನೂರು ಮತ್ತು ಸಿದ್ಧರಾಮಯ್ಯ

ನೇನೂರು ಮತ್ತು ಸಿದ್ಧರಾಮಯ್ಯ

ನೇನೂರು ಮತ್ತು ಸಿದ್ಧರಾಮಯ್ಯ

ನೇನೂರು ಮತ್ತು ಸಿದ್ಧರಾಮಯ್ಯ

ನೇನೂರು ಮತ್ತು ಸಿದ್ಧರಾಮಯ್ಯ

ನೇನೂರು ಮತ್ತು ಸಿದ್ಧರಾಮಯ್ಯ

ನೇನೂರು ಮತ್ತು ಸಿದ್ಧರಾಮಯ್ಯ

ನೇನೂರು ಮತ್ತು ಸಿದ್ಧರಾಮಯ್ಯ

ನೇನೂರು ಮತ್ತು ಸಿದ್ಧರಾಮಯ್ಯ

ನೇನೂರು ಮತ್ತು ಸಿದ್ಧರಾಮಯ್ಯ

ನೇನೂರು ಮತ್ತು ಸಿದ್ಧರಾಮಯ್ಯ

KARNATAKA POWER CORPORATION LIMITED (RAICHR THERMAL POWER STATION) E-TENDER NOTIFICATION (Through e-procurement portal only)

The EE(PCM-1) invites through GOK e-platform www.eproc.karnataka.gov.in bids from KPCL registered Class-IV and above Contractors/Valid KPWD registered Class-IV and above contractors for "Strengthening of existing temporary diversion bund across River Krishna near YPS intake structure".

ಶಿವಿಗಿ ನೂತನ ದೇವಸ್ಥಾನದ ಕಟ್ಟಡ ಉದ್ಘಾಟಿಸಿದ ಕೆತಿನಾ

ಶಿವಿಗಿ ನೂತನ ದೇವಸ್ಥಾನದ ಕಟ್ಟಡ ಉದ್ಘಾಟಿಸಿದ ಕೆತಿನಾ

SHILPA MEDICARE LIMITED Registered office # 12-6-214/A-1, Hyderabad Road, Raichur-584135 Website - www.vbshilpa.com, Email - info@vbshilpa.com, Telephone +91-8532-238704, CIN No - L8510KA1987PLC008739

Extract of the Standalone and Consolidated unaudited Financial Results for the Quarter and Nine Months Ended 31.12.2022

Table with columns: Particulars, Standalone (Quarter Ended, Nine Months Ended, Year Ended), Consolidated (Quarter Ended, Nine Months Ended, Year Ended). Rows include Total Income from Operations, Net Profit before tax, Net Profit after tax, etc.

NOTES 1. The above is an extract of the detailed format of unaudited financial results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the unaudited financial results are available on the Investor section of our website www.vbshilpa.com and under corporate section of BSE Limited and National Stock Exchange of India Limited. 2. The above results have been reviewed by the Audit Committee and approved by the Board of Director at its meeting held on 14 February 2023

Place : Raichur Date : 14-02-2023 For and on behalf of the Board of Directors Sd/- Omprakash Inani Chairman

ಸಿದ್ಧರಾಮಯ್ಯ ಕಾಲೇಜಿನ ಅತೀಂತ್

ಸಿದ್ಧರಾಮಯ್ಯ ಕಾಲೇಜಿನ ಅತೀಂತ್

ಸಿದ್ಧರಾಮಯ್ಯ ಕಾಲೇಜಿನ ಅತೀಂತ್

ಸಿದ್ಧರಾಮಯ್ಯ ಕಾಲೇಜಿನ ಅತೀಂತ್

ಸಿದ್ಧರಾಮಯ್ಯ ಕಾಲೇಜಿನ ಅತೀಂತ್

ಸಿದ್ಧರಾಮಯ್ಯ ಕಾಲೇಜಿನ ಅತೀಂತ್

ಸಿದ್ಧರಾಮಯ್ಯ ಕಾಲೇಜಿನ ಅತೀಂತ್

ಸಿದ್ಧರಾಮಯ್ಯ ಕಾಲೇಜಿನ ಅತೀಂತ್

ನಾನು ಅಲ್ಲದ ಒಂದೆ

ನಾನು ಅಲ್ಲದ ಒಂದೆ

ನಾನು ಅಲ್ಲದ ಒಂದೆ

ನಾನು ಅಲ್ಲದ ಒಂದೆ

ನಾನು ಅಲ್ಲದ ಒಂದೆ

ನಾನು ಅಲ್ಲದ ಒಂದೆ

45 ದಿನ ಮಾತ್ರ ಅಧಿಕಾರದ

45 ದಿನ ಮಾತ್ರ ಅಧಿಕಾರದ

45 ದಿನ ಮಾತ್ರ ಅಧಿಕಾರದ

45 ದಿನ ಮಾತ್ರ ಅಧಿಕಾರದ

45 ದಿನ ಮಾತ್ರ ಅಧಿಕಾರದ

45 ದಿನ ಮಾತ್ರ ಅಧಿಕಾರದ

45 ದಿನ ಮಾತ್ರ ಅಧಿಕಾರದ

45 ದಿನ ಮಾತ್ರ ಅಧಿಕಾರದ